

ಅಮುಲ್ ಚೀಸ್ ಅನ್ನು ನಿಮ್ಮ ದೈನಂದಿನ ಆಹಾರಕ್ರಮದ ಭಾಗವನ್ನಾಗಿಸಿಕೊಳ್ಳಿ...

ಚೀಸ್ ಎಂದರೇನು?

ಚೀಸ್ ಎಂಬುದು ಹಾಲಿನಿಂದ ಉತ್ಪಾದಿಸಲ್ಪಡುವ ಆಹಾರವಾಗಿದೆ. ಇದು ಸುಲಭವಾಗಿ ಜೀರ್ಣವಾಗುವ ಹಾಲಿನ ಪ್ರೋಟೀನುಗಳಿಂದ ಕೂಡಿರುತ್ತದೆ ಮತ್ತು ವಿವಿಧ ಶ್ರೇಣಿಯ ಸ್ವಾದ, ವಿನ್ಯಾಸ ಮತ್ತು ರೂಪಗಳಲ್ಲಿ ಲಭ್ಯವಿದೆ. ಅಮುಲ್ ಚೀಸ್ 100% ಶಾಖಾಹಾರಿಯಾಗಿದೆ.

ಚೀಸ್ ಏಕೆ?

ಚೀಸ್ ವಿಶೇಷವಾಗಿ ಸಸ್ಯಾಹಾರಿಗಳಿಗಾಗಿ ಪ್ರೋಟೀನುಗಳ ಉತ್ಕೃಷ್ಟ ಮೂಲವಾಗಿದೆ ಹಾಗೂ ಬೆಳೆಯುವ ಮಕ್ಕಳ ಒಟ್ಟಾರೆ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿಯೂ ನೆರವಾಗುತ್ತದೆ.



ಚೀಸ್ ಸೇವಿಸುವ ಪ್ರಯೋಜನಗಳು:

ಚೀಸ್ ದಂತ ಆರೋಗ್ಯವನ್ನು ಹೆಚ್ಚಿಸುತ್ತದೆ, ಮೂಳೆಗಳು ಮತ್ತು ಹಲ್ಲುಗಳನ್ನು ಬಲಪಡಿಸುತ್ತದೆ. ಇದು ದೇಹದಲ್ಲಿನ ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಸರಾಗಗೊಳಿಸುತ್ತದೆ.

ಇದು ಚೇಸಿ ಆಗಿಸುವ ಮೂಲಕ ನಿಮ್ಮ ನಿಯತ ಆಹಾರಕ್ಕೆ ರುಚಿಯನ್ನು ಸೇರಿಸುತ್ತದೆ:

ಅಮುಲ್ ಚೀಸ್ ನಿಮ್ಮ ಊಟಕ್ಕೆ ಸ್ವಾದವನ್ನು ಸೇರಿಸುತ್ತದೆ ಮತ್ತು ಎಲ್ಲಾ ಪ್ರಕಾರದ ಕ್ಯುಸೈನ್‌ಗಳೊಂದಿಗೆ ಸಂಯೋಜಿತವಾಗುತ್ತದೆ.

